

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |

ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ಕುಲಶೇಗರಪೈರುಮಾಳ್ ಅರುಳಿಚ್ಚೆಯ್

|| ಪೆರುಮಾಳ್ ತಿರುವೊಳಿ ತ್ತನಿಯನ್ಗಳ್ ||

*This document\* has been prepared by*

***Sunder Kidambi***

*with the blessings of*

ಶ್ರೀ ರಂಗರಾಮಾನುಜ ಮಹಾದೇಶಿಕನ್

**His Holiness *śrīmad āṇḍavan* of *śrīraṅgam***

---

\*This was typeset using skt, L<sup>A</sup>T<sub>E</sub>X, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

॥ ಪೆರುಮಾಳ್ ತಿರುವೊಲೈ ತ್ತನಿಯನ್ಗಳ್ ॥

ಉಡೈಯವರ್ ಅರುಳಿ ಚ್ಚೆಯ್ ತನಿಯನ್

ಇನ್ನಮುದಂ ಊಟ್ಟುಗೇ ಇಂಗೇವಾ ಪೈಂಗಿಳಿಯೇ ! \*  
ತೆನ್ನರಂಗಂ ಪಾಡವಲ್ಲ ಸೀಪ್ಪೆರುಮಾಳ್ \* - ಪೊನ್ನಂ  
ಶಿಲೈಶೇರ್ ನುದಲಿಯವೇಳ್ ಶೇರಲಕೋರ್ \* ಎಂಗಳ್  
ಕುಲಶೇಗರ್ ಎನ್ನೇ ಕೂಱು

ಮಣಕ್ಕಾಲ್ ನಮ್ಮಿ ಅರುಳಿ ಚ್ಚೆಯ್ ತನಿಯನ್

ಆರಂ ಕೆಡಪ್ಪರ್ ಅನ್ನರ್ ಕೊಳ್ಳಾರ್ ಎನ್ನು \* ಅವರ್ಗಳುಕ್ಕೇ  
ವಾರಂಗೊಡುಗುಡ ಪ್ಪಾಮ್ಮಿಲ್ ಕೈಯಿಟ್ಟವ \* ಮಾಱ್ಱಲರೈ  
ವೀರಂಗಡುತ್ತ ಶೆಂಗೋಲ್ ಕೊಲ್ಲಿ ಕಾವರ್ \* ವಿಲ್ಲವರ್ ಕೋ  
ಶೇರ್ ಕುಲಶೇಗರ್ ಮುಡಿವೇಂದರ್ ಶಿಗಾಮಣಿಯೇ

॥ ಕುಲಶೇಗರಪ್ಪೆರುಮಾಳ್ ತಿರುವಡಿಗಳೇ ಶರಣಂ ॥

---

**Attention:** Please note that the letters ಱಿ and ಱಿ denote  $\mu$  and  $\eta$  respectively, in Tamil. Also note that ಱ್ಱ sounds almost like ಱ್ರಿ , ಱ್ಱಿ like ಱ್ರಿ , and so on. The consonant-cluster ಱ್ಱ is pronounced somewhere between ಱ್ರಿ and ಱ್ಱಿ. It is, however, colloquially acceptable to pronounce the clusters ಱ್ಱ and ಱ್ಱಿ as ತ್ತ and ನ್ನ, respectively.